

B.Com. DEGREE EXAMINATION MAY 2016.

Second Semester

Paper II – FINANCIAL ACCOUNTING – II

(Revised)

Time : Three hours

Maximum : 80 marks

Attempt **ALL** Sections according to internal choice.

Use of Simple Programmed Calculator is allowed.

SECTION A – (10 × 2 = 20 marks)

I. Answer any **TEN** of the following :

ಕೆಳಗಿನ ಬೇಕಾದ ಹತ್ತು ಪ್ರಶ್ನೆಗಳಿಗೆ ಉತ್ತರಿಸಿರಿ :

1. (a) Who is consignor?
ಸರಕು ರವಾನೆದಾರ ಎಂದರೆ ಯಾರು?
- (b) Give the journal entries for abnormal loss in consignment and also if partial loss is recovered from insurance company.
ಸರಕು ರವಾನೆಯಲ್ಲಿ ಅಸಾಮಾನ್ಯ ನಷ್ಟದ ಭಾಗಶಃವನ್ನು ವಿಮಾ ಕಂಪನಿಯಿಂದ ಪರಿಹಾರ ಪಡೆದಿದ್ದರೆ ರೋಜಾ ಹಾಗೂ ಅಸಾಮಾನ್ಯ ನಷ್ಟ ದಾಖಲೆಗಳನ್ನು ಬರೆಯಿರಿ.
- (c) What is proforma invoice?
ಮಾದರಿ ಬೆಲೆ ಪಟ್ಟಿ ಎಂದರೇನು?
- (d) Who is hire-vendor?
ಬಾಡಿಗೆ ಸರಕು ಮಾರಾಟಗಾರ ಎಂದರೆ ಯಾರು?
- (e) Mention any two features of Hire Purchase System.
ಬಾಡಿಗೆ ಖರೀದಿ ಪದ್ಧತಿಯ ಎರಡು ಲಕ್ಷಣಗಳನ್ನು ಹೇಳಿರಿ.
- (f) What do you mean by independent branches?
ಸ್ವತಂತ್ರ ಶಾಖೆಗಳು ಎಂದರೇನು?
- (g) How do you record goods-in-transit in the books of H.O.?
ಪ್ರಧಾನ ಕಛೇರಿಯ ಪುಸ್ತಕದಲ್ಲಿ ಸಾರಿಗೆಯಲ್ಲಿದ್ದ ಸರಕುಗಳನ್ನು ಯಾವ ರೀತಿ ದಾಖಲಿಸಲಾಗುವುದು?
- (h) What is departmental accounting?
ಇಲಾಖಾ ಲೆಕ್ಕಾಪತ್ರ ಎಂದರೇನು?

- (i) State any two objectives of departmental accounts.
ಇಲಾಖಾ ಖಾತೆಯ ಎರಡು ಉದ್ದೇಶಗಳನ್ನು ತಿಳಿಸಿರಿ.
- (j) Mention any two needs of insurance claim.
ವಿಮಾ ಹಕ್ಕು ಬಾಧ್ಯತೆಯ ಎರಡು ಅವಶ್ಯಕತೆಗಳನ್ನು ಹೇಳಿರಿ.
- (k) Why the memorandum trading account is prepared?
ಮೆಮರಂಡಂ ಟ್ರೇಡಿಂಗ್ ಖಾತೆಯನ್ನು ಏತಕ್ಕಾಗಿ ತಯಾರಿಸಲಾಗುವುದು?
- (l) What are the types of insurance claim?
ವಿಮಾ ಹಕ್ಕು ಬಾಧ್ಯತೆಯ ವಿವಿಧ ಪ್ರಕಾರಗಳಾವುವು?

SECTION B - (3 × 5 = 15 marks)

- II. Answer any **THREE** of the following :
ಕೆಳಗಿನ ಬೇಕಾದ ಮೂರಕ್ಕೆ ಉತ್ತರಿಸಿರಿ :

2. Classifying the following expenses into recurring and non-recurring expenses.
- Loading charges
 - Octroi
 - Packing charges
 - Godown rent
 - Freight
 - Advertisement
 - Salesman salary
 - Carriage to godown
 - Selling expenses
 - Unloading charges

ಈ ಕೆಳಗಿನವುಗಳನ್ನು ಪುನರಾವರ್ತಿತ ಹಾಗೂ ಪುನರಾವರ್ತಿತವಲ್ಲದ ವೆಚ್ಚಗಳನ್ನಾಗಿ ವರ್ಗೀಕರಿಸಿರಿ :

- ಸರಕು ತುಂಬುವ ವೆಚ್ಚ
- ಸುಂಕ
- ಪ್ಯಾಕಿಂಗ್ ವೆಚ್ಚಗಳು
- ಉಗ್ರಾಣ ಬಾಡಿಗೆ
- ಸಾಗಾಣಿಕಾ ವೆಚ್ಚ
- ಜಾಹೀರಾತು ಖರ್ಚು
- ಮಾರಾಟಗಾರರ ಪಗಾರ
- ಗೋದಾಮಿಗೆ ಸರಕು ಸಾಗಿಸುವ ವೆಚ್ಚ
- ಮಾರಾಟ ವೆಚ್ಚಗಳು
- ಸರಕು ಇಳಿಸುವ ವೆಚ್ಚಗಳು

3. Calculate the commission from the following information :

- (a) Cost of goods sent on consignment Rs. 5,00,000.
- (b) Loading on goods sent at 20% on cost price.
- (c) Commission at 20% on sales plus 20% on excess amount realised over and above the invoice of goods sold.
- (d) Goods sold for Rs. 8,00,000.

ಈ ಕೆಳಗಿನ ಮಾಹಿತಿಯಿಂದ ದಲ್ಲಾಳಿಯನ್ನು ಕಂಡು ಹಿಡಿಯಿರಿ :

- (a) ಸರಕು ರವಾನೆ ಪದ್ಧತಿಯ ಮೇಲೆ ಕಳುಹಿಸಿದ ಸರಕುಗಳ ನೈಜ ಬೆಲೆ ರೂ. 5,00,000.
- (b) ರವಾನೆ ಸರಕುಗಳ ಮೇಲೆ ಹೆಚ್ಚುವರಿ ಹಣ : ನೈಜ ಬೆಲೆಯ ಶೇ. 20.
- (c) ದಲ್ಲಾಳಿ ಮಾರಾಟದ ಮೇಲೆ ಶೇ. 20 ಹಾಗೂ ಬೆಲೆ ಪಟ್ಟಿ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಿದ ಮೊತ್ತದ ಮೇಲೆ ಶೇ. 20.
- (d) ಮಾರಾಟ ಮಾಡಿದ ಸರಕು ರೂ. 8,00,000.

4. Mention any five differences between Hire Purchase System and Instalment Purchase System.

ಬಾಡಿಗೆ ಖರೀದಿ ಪದ್ಧತಿ ಹಾಗೂ ಕಂತು ಖರೀದಿ ಪದ್ಧತಿಗಳ ನಡುವಿನ ಯಾವುದೇ ಐದು ವ್ಯತ್ಯಾಸಗಳನ್ನು ತಿಳಿಸಿರಿ.

5. Prepare the Branch Debtors Account from the following particulars :

	Rs.
(a) Debtors on 1.1.2015	73,500
(b) Bad debts	17,500
(c) Credit sales	3,88,00
(d) Cash received from debtors	3,29,000
(e) Discount allowed	15,000

ಕೆಳಗಿನ ಮಾಹಿತಿಯಿಂದ ಶಾಖಾ ಸಾಲಗಾರರ ಖಾತೆಯನ್ನು ತಯಾರಿಸಿರಿ :

	ರೂ.
(a) ಸಾಲಗಾರರು ದಿ. 1.1.2015	73,500
(b) ಕರಡು ಸಾಲಗಳು	17,500
(c) ಉದ್ಧರಿ ಮಾರಾಟ	3,88,00
(d) ಸಾಲಗಾರರಿಂದ ಪಡೆದ ನಗದು	3,29,000
(e) ಸೋಡಿ ಬಿಟ್ಟು ಕೊಟ್ಟಿದ್ದು	15,000

6. State how the following expenses are allocated among different departments :

- Canteen expenses
- Discount earned
- Sundry expenses
- Depreciation on building
- Carriage outwards
- Power expenses
- Office staff salaries
- Carriage inwards
- Insurance on stock
- Salesman salaries

ಈ ಕೆಳಗಿನ ವೆಚ್ಚಗಳನ್ನು ವಿವಿಧ ವಿಭಾಗಗಳಿಗೆ ಹೇಗೆ ಹಂಚಿಕೆ ಮಾಡಲಾಗುವುದು ಎಂಬುದನ್ನು ತಿಳಿಸಿರಿ :

- ಕ್ಯಾಂಟೀನ ವೆಚ್ಚ
- ಸೋಡಿ ಪಡೆದದ್ದು
- ಇತರೆ ವೆಚ್ಚಗಳು
- ಕಟ್ಟಡ ಮೇಲಿನ ಸವಕಳಿ
- ಸರಕು ಕಳುಹಿಸಿದ ಸಾರಿಗೆ ವೆಚ್ಚ
- ಇಂಧನ ವೆಚ್ಚ
- ಕಛೇರಿ ಸಿಬ್ಬಂದಿ ಸಂಬಳ
- ಖರೀದಿ ಸಾಗಾಣಿಕೆ ವೆಚ್ಚ
- ಶಿಲ್ಕು ಸರಕಿನ ಮೇಲೆ ವಿಮಾ
- ಮಾರಾಟಗಾರರ ಸಂಬಳ

7. As fire occurred on premises of Mr. Adarsha on 31.12.2015 and considerable stock was destroyed.

The following data are available from the books :

	Rs.
(a) Stock on 1.1.2015	1,05,000
(b) Sales for the year	4,20,000
(c) Purchased for the year	3,88,000
(d) Goods drawn for personal use	3,000
(e) Value of salvaged stock	34,000

During the past five years the average gross profit on sales was 20%.

Prepare a statement of insurance claim.

ದಿ. 31.12.2015 ರಂದು ಮಿ. ಆದರ್ಶವರ ಅವರಣವು ಅಗ್ನಿಗೆ ಆಹುತಿಯಾಗಿದೆ. ಸರಕು ಶಿಲ್ಕು ಸ್ವಲ್ಪ ಪ್ರಮಾಣದಲ್ಲಿ ನಾಶಗೊಂಡಿದೆ :

ಈ ಕೆಳಗಿನ ಮಾಹಿತಿಯನ್ನು ಪುಸ್ತಕದ ಆಧಾರದ ಮೇಲೆ ನೀಡಲಾಗಿದೆ :

	ರೂ.
(a) ಸರಕು ಶಿಲ್ಕು ದಿ. 1.1.2015	1,05,000
(b) ವರ್ಷದ ಮಾರಾಟ	4,20,000
(c) ವರ್ಷದ ಖರೀದಿ	3,88,000
(d) ವೈಯಕ್ತಿಕ ಉಪಯೋಗಕ್ಕೆ ಸರಕುಗಳನ್ನು ಪಡೆದದ್ದು	3,000
(e) ಅಗ್ನಿಗೆ ಆಹುತಿಯಾಗಿ ಉಳಿದ ಶಿಲ್ಕು ಮೌಲ್ಯ	34,000

ಹಿಂದಿನ ಐದು ವರ್ಷದ ಸರಾಸರಿ ಒಟ್ಟು ಲಾಭವು ಶೇ. 20ರಷ್ಟು ವಿಕ್ರಯದ ಮೇಲೆ ಇರುತ್ತದೆ.

ವಿಮಾ ಹಕ್ಕು ಬಾಧ್ಯತೆಯ ವರದಿಯನ್ನು ತಯಾರಿಸಿರಿ.

SECTION C – (3 × 15 = 45 marks)

III. Question No. 13 is **Compulsory** (Case Study). Answer any **TWO** of the following remaining :

13ನೇ ಪ್ರಶ್ನೆ ಕಡ್ಡಾಯ (ಪ್ರಕರಣ ಅಧ್ಯಯನ) ಉಳಿದ ಪ್ರಶ್ನೆಗಳಲ್ಲಿ ಬೇಕಾದ ಎರಡಕ್ಕೆ ಉತ್ತರಿಸಿರಿ :

8. Prepare the necessary accounts in the books of Sri. Ganganna from the following particulars :

(a) Consignor	:	Sri Ganganna
(b) Consignee	:	Sri Rajanna
(c) Goods consigned at invoice price	:	Rs. 3,00,000 (2000 televisions)
(d) Loading on goods sent	:	20% on cost price
(e) Consignor's expenses	:	Freight and insurance Rs. 16,000
(f) Good lost in transit	:	200 Televisions
(g) Claim from insurance co. on above loss	:	Rs. 25,000
(h) Consignee's expenses	:	Selling expenses Rs. 10,500
(i) Goods sold by consignee	:	Rs. 3,00,000 (1500 televisions)
(j) Commission to consignee	:	10% on sales

ಈ ಕೆಳಗಿನ ವಿವರಗಳಿಂದ ಶ್ರೀ ಗಂಗಣ್ಣ ಅವರ ಪುಸ್ತಕದಲ್ಲಿ ಅವಶ್ಯಕ ಖಾತೆಗಳನ್ನು ತಯಾರಿಸಿರಿ :

- | | | | |
|-----|--|---|-------------------------------|
| (a) | ಸರಕು ರವಾನೆದಾರ | : | ಶ್ರೀ ಗಂಗಣ್ಣ |
| (b) | ಸರಕು ಮಾರಾಟ ಪ್ರತಿನಿಧಿ | : | ಶ್ರೀ ರಾಜಣ್ಣ |
| (c) | ಹೆಚ್ಚುವರಿ ಬೆಲೆ ಪಟ್ಟಿಯ ಬೆಲೆಯಲ್ಲಿ ಸರಕುಗಳನ್ನು ರವಾನಿಸಿದ್ದು | : | ರೂ. 3,00,000 (2000 ಟಿ.ವಿ.ಗಳು) |
| (d) | ರವಾನೆ ಸರಕುಗಳ ಮೇಲೆ ಹೆಚ್ಚುವರಿ ಹಣ | : | ಮೂಲ ಬೆಲೆಯ ಮೇಲೆ ಶೇ. 20 |
| (e) | ಸರಕು ರವಾನೆದಾರರ ವೆಚ್ಚಗಳು | : | ಬಾಡಿಗೆ ಮತ್ತು ವಿಮಾ ರೂ. 16,000 |
| (f) | ಸಾರಿಗೆಯಲ್ಲಿದ್ದಾಗ ಕಳುವಾದ ಸರಕು | : | 200 ಟಿ.ವಿ.ಗಳು |
| (g) | ಮೇಲಿನ ನಷ್ಟವನ್ನು ವಿಮಾ ಕಂಪನಿಯಿಂದ ಪಡೆದ ಇತ್ಯರ್ಥ | : | ರೂ. 25,000 |
| (h) | ಸರಕು ರವಾನೆ ಮಾರಾಟ ಪ್ರತಿನಿಧಿಯವರ ವೆಚ್ಚಗಳು | : | ಮಾರಾಟ ವೆಚ್ಚ ರೂ. 10,500 |
| (i) | ಸರಕು ರವಾನೆ ಮಾರಾಟ ಪ್ರತಿನಿಧಿಯು ಮಾರಾಟ ಮಾಡಿದ ಸರಕು | : | ರೂ. 3,00,000 (1500 ಟಿ.ವಿ.ಗಳು) |
| (j) | ಸರಕು ರವಾನೆ ಮಾರಾಟ ಪ್ರತಿನಿಧಿಗೆ ದಲ್ಲಾಳಿ | : | ಮಾರಾಟದ ಮೇಲೆ ಶೇ.10 |

9. Akash purchased an Indica car from Angadi & Co. on hire purchase system on 1.1.2015. The terms of payment are as follows :

- Cash price of the car was Rs. 2,52,000.
- Amount paid on signing the contract Rs. 67,500.
- Balance amount paid in three equal annual instalments of Rs. 67,500 each on 31st December every year.
- Interest charged on outstanding balance was 5% p.a.
- Depreciation was charged at 10% p.a. under reducing balancing method.

Write up the necessary ledger accounts in the books of Akash.

ದಿ. 1.1.2015 ರಂದು ಆಕಾಶ್ ಅವರು ಅಂಗಡಿ & ಕಂಪನಿ ಇವರಿಂದ ಒಂದು ಇಂಡಿಕಾ ಕಾರನ್ನು ಬಾಡಿಗೆ ಖರೀದಿ ಪದ್ಧತಿಯ ಮೇಲೆ ಕೊಂಡುಕೊಂಡರು :

ಕೆಳಗಿನಂತೆ ಹಣ ಸಂದಾಯ ಮಾಡುವ ಒಪ್ಪಂದಗಳಾಗಿವೆ :

- ಇಂಡಿಕಾ ಕಾರಿನ ನಗದು ಬೆಲೆ ರೂ. 2,52,000.
- ಒಪ್ಪಂದಕ್ಕೆ ಸಹಿ ಹಾಕುವಾಗ ಸಂದಾಯ ಮಾಡಿದ ಮೊತ್ತ ರೂ. 67,500.
- ಬಾಕಿ ಮೊತ್ತವನ್ನು ರೂ. 67,500ರ ವಾರ್ಷಿಕ ಕಂತಿನಂತೆ ಮೂರು ಸಮ ಕಂತುಗಳಲ್ಲಿ ಪ್ರತಿ ವರ್ಷ ಡಿಸೆಂಬರ್ 31 ರಂದು ಸಂದಾಯ ಮಾಡುವುದು.
- ಬಾಕಿ ಮೊತ್ತದ ಮೇಲೆ ಶೇ. 5 ರಂತೆ ಬಡ್ಡಿ ಕೊಡುವುದು.
- ವರ್ಷಕ್ಕೆ ಶೇ. 10 ರಂತೆ ಕಾರಿನ ಮೇಲೆ ಶಿಲ್ಕು ಇಳುವರಿ ಪದ್ಧತಿಯಂತೆ ಸವಕಳಿ ತೆಗೆಯುವುದು.

ಆಕಾಶ್ ಅವರ ಪುಸ್ತಕದಲ್ಲಿ ವಿವಿಧ ಖಾತೆಗಳನ್ನು ಬರೆಯಿರಿ.

10. Ratna & Co. Ltd. Hubballi has a branch at Kottur. The goods are invoiced to the branch at 20% profit on cost price. The branch has been instructed to send all cash received to H.O. daily and all its expenses are paid by the H.O.

From the following particulars, prepare the branch account and branch debtors account :

	Rs.
Stock on 1.1.2015 (invoice price)	30,000
Debtors on 1.1.2015	11,250
Petty cash on 1.1.2015	850
Goods sent to branch (invoice price)	1,50,000
Goods return by branch (invoice price)	3,000
Expenses paid by H.O. for salary rent and petty cash	48,500
Cash received from debtors	82,500
Cash sales	80,000
Credit sales	95,000
Discount allowed to customers	3,000
Bad debts	8,250
Petty cash on 31.12.2015	600
Stock on 31.12.2015 (invoice price)	33,000

ರತ್ನಾ & ಕಂ. ನಿ. ಹುಬ್ಬಳ್ಳಿ ಇವರು ಕೊಟ್ಟುರುವಲ್ಲಿ ಶಾಖೆ ಹೊಂದಿದ್ದಾರೆ. ಸರಕುಗಳನ್ನು ಮೂಲ ಬೆಲೆಯ ಮೇಲೆ ಶೇ. 20 ರಂತೆ ಲಾಭ ಆಕರಿಸಿ ಶಾಖೆಗೆ ಕಳುಹಿಸಿದ್ದಾರೆ. ಶಾಖೆಯ ಸರಕು ಮಾರಾಟದಿಂದ ಬಂದ ಎಲ್ಲಾ ನಗದು ಹಣವನ್ನು ಪ್ರತಿದಿನ ಪ್ರಧಾನ ಕಛೇರಿಗೆ ಕಳುಹಿಸಿ ಕೊಡುವ ಆದೇಶವಿದ್ದು ಶಾಖೆಯಲ್ಲಿ ತಗಲುವ ಎಲ್ಲಾ ವೆಚ್ಚವನ್ನು ಪ್ರಧಾನ ಕಛೇರಿಯಿಂದಲೇ ಬಟವಡೆ ಮಾಡುವುದಾಗಿ ನಿರ್ಧರಿಸಲಾಗಿದೆ.

ಈ ಕೆಳಗಿನ ವಿವರಗಳಿಂದ ಶಾಖೆಯ ಖಾತೆ ಹಾಗೂ ಶಾಖೆಯ ದೇಣಿದಾರರ ಖಾತೆಗಳನ್ನು ತಯಾರಿಸಿರಿ :

	ರೂ.
ಸರಕು ಶಿಲ್ಕು 1.1.2015 ರಂದು (I.P.)	30,000
ಸಾಲಗಾರರು 1.1.2015 ರಂದು	11,250
ಚಿಲ್ಲರೆ ನಗದು 1.1.2015 ರಂದು	850
ಶಾಖೆಗೆ ಕಳುಹಿಸಿದ ಸರಕು (I.P.)	1,50,000
ಶಾಖೆಯಿಂದ ವಾಪಸ್ಸು ಬಂದ ಸರಕು (I.P.)	3,000
ಪ್ರಧಾನ ಕಛೇರಿಯಿಂದ ವಗಾರ, ಬಾಡಿಗೆ ಮತ್ತು ಚಿಲ್ಲರೆ ನಗದಕ್ಕಾಗಿ ಕೊಡ ಮಾಡಿದ ವೆಚ್ಚಗಳು	48,500
ಗ್ರಾಹಕರಿಂದ ವಸೂಲಾಗಿ ಬಂದ ಸರಕು	82,500
ನಗದು ಮಾರಾಟ	80,000
ಉದ್ದರಿ ಮಾರಾಟ	95,000
ಗ್ರಾಹಕರಿಗೆ ಬಿಟ್ಟುಕೊಟ್ಟ ಸೋಡಿ	3,000
ಕರಡು ಸಾಲ	8,250
ಚಿಲ್ಲರೆ ನಗದು 31.12.2015 ರಂದು	600
ಸರಕು ಶಿಲ್ಕು 31.12.2015 ರಂದು (I.P.)	33,000

11. From the following information you are required to prepare departmental trading and profit and loss account for the year ending 31.12.2015 :

Particulars	Dept. P Rs.	Dept. Q Rs.	Dept. R Rs.
Stock on 1.1.2015	18,750	16,500	14,000
Purchases	50,000	43,750	37,500
Sales	93,750	87,500	81,250
Wages	12,500	10,000	7,500
Stock on 31.12.2015	22,500	20,000	17,500

Common expenses :

- (a) Rent and taxes Rs. 7,500
- (b) Discount earned Rs. 5,250
- (c) Office salaries Rs. 15,000
- (d) Publicity expenses Rs. 8,400
- (e) Freight Rs. 15,750
- (f) Lighting charges Rs. 1,750
- (g) Bad debts Rs. 12,600
- (h) Canteen expenses Rs. 7,500

Inter departmental transfers of goods

P to Q – Rs. 5,000

Q to R – Rs. 3,750

Other information :

- (i) Office staff appointed P – 60 men, Q – 60 men, R – 30 men.
- (ii) Area occupied by each department equally.
- (iii) Number of light points P – 40, Q – 20, R – 10.

ಈ ಕೆಳಗೆ ಕೊಟ್ಟ ಮಾಹಿತಿಯಿಂದ ವಿಭಾಗವಾರು ವ್ಯಾಪಾರ ಮತ್ತು ಲಾಭ-ನಷ್ಟ ಖಾತೆಯನ್ನು ದಿ. 31.12.2015ರ ವರ್ಷದ ಕೊನೆಯ ದಿನದಂದು ತಯಾರಿಸಿರಿ :

ವಿವರಗಳು	ವಿಭಾಗ P ರೂ.	ವಿಭಾಗ Q ರೂ.	ವಿಭಾಗ R ರೂ.
ಸರಕಿನ ಶಿಲ್ಕು 1.1.2015	18,750	16,500	14,000
ಖರೀದಿ	50,000	43,750	37,500
ಮಾರಾಟ	93,750	87,500	81,250
ಕೂಲಿ	12,500	10,000	7,500
ಸರಕಿನ ಶಿಲ್ಕು 31.12.2015	22,500	20,000	17,500

ಸರ್ವ ಸಾಮಾನ್ಯ ಖರ್ಚುಗಳು :

- (a) ಬಾಡಿಗೆ ಮತ್ತು ತೆರಿಗೆ ರೂ. 7,500
- (b) ಸೋಡಿ ಪಡೆದದ್ದು ರೂ. 5,250
- (c) ಕಛೇರಿ ಪೆಗಾರ ರೂ. 15,000
- (d) ಪ್ರಚಾರ ವೆಚ್ಚಗಳು ರೂ. 8,400
- (e) ಸಾಗಾಣಿಕಾ ವೆಚ್ಚ ರೂ. 15,750
- (f) ವಿದ್ಯುತ್ ವೆಚ್ಚಗಳು ರೂ. 1,750
- (g) ಕರಡು ಸಾಲ ರೂ. 12,600
- (h) ಕ್ಯಾಂಟೀನ್ ವೆಚ್ಚಗಳು ರೂ. 7,500

ಅಂತರ ವಿಭಾಗಗಳಲ್ಲಿಯ ಸರಕುಗಳ ವರ್ಗಾವಣೆ :

P ನಿಂದ Qಗೆ - ರೂ. 5,000

Q ನಿಂದ R ಗೆ - ರೂ. 3,750

ಇತರೆ ಮಾಹಿತಿ :

- (i) ಕಛೇರಿಯ ಸಿಬ್ಬಂದಿ ನೇಮಕ P - 60, Q - 60, R - 30.
- (ii) ಎಲ್ಲಾ ವಿಭಾಗಗಳು ಸಮನಾಗಿ ಜಾಗ ಆಕ್ರಮಿಸಿವೆ.
- (iii) ವಿದ್ಯುತ್ ಪಾಯಿಂಟ್‌ಗಳ ಸಂಖ್ಯೆ P - 40, Q - 20, R - 10.

12. On 31.8.2015 fire occurred in the premises of M/s. Geeta stores of Gadag. The following data are available from the records of the stores :

	Rs.
(a) Debtors on 1.1.2015	1,12,000
(b) Cash received from debtors	3,37,500
(c) Discount allowed upto 31.8.2015	11,000
(d) Bad debts upto 31.8.2015	4,500
(e) Debtors on 31.8.2015	1,35,000
(f) Stock on 1.1.2015	90,000
(g) Purchased from 1.1.2015 to 31.8.2015	2,92,000
(h) Rate of gross profit on sales	25%
(i) Value of salvaged stock	50,000

Prepare a statement of fire claim.

ಗೀತಾ ಸ್ಟೋರ್ಸ್ ಗದಗ ಆವರಣವು ದಿ. 31.8.2015 ರಂದು ಅಗ್ನಿಗಾಹುತಿಗೊಂಡಿದೆ. ಸ್ಟೋರ್ಸ್ ದಾಖಲಾತಿಯ ಆಧಾರದ ಮೇಲೆ ಈ ಕೆಳಗಿನ ಅಂಶಗಳು ಲಭ್ಯವಾಗಿವೆ :

	ರೂ.
(a) ದೇಣಿದಾರರು ದಿ. 1.1.2015 ರಂದು	1,12,000
(b) ದೇಣಿದಾರರಿಂದ ಬಂದ ನಗದು	3,37,500
(c) ಸೋಡಿ ಕೊಟ್ಟಿದ್ದು 31.8.2015ರ ವರೆಗೆ	11,000
(d) ಕರಡು ಸಾಲ 31.8.2015ರ ವರೆಗೆ	4,500
(e) ದೇಣಿದಾರರು ದಿ. 31.8.2015 ರಂದು	1,35,000
(f) ಸರಕು ಶಿಲ್ಕು 1.1.2015 ರಂದು	90,000
(g) ಖರೀದಿ ದಿ. 1.1.2015 ರಿಂದ 31.8.2015	2,92,000
(h) ವಿಕ್ರಯದ ಮೇಲೆ ಒಟ್ಟು ಲಾಭದ ಬೆಲೆ	ಶೇ. 25
(i) ಅಗ್ನಿಗಾಹುತಿಯಾಗಿ ಉಳಿದ ಶಿಲ್ಕು ಮೌಲ್ಯ	50,000

ಅಗ್ನಿ ವಿಮಾ ಹಕ್ಕು ಬಾಧ್ಯತೆ ವರದಿ ತಯಾರಿಸಿರಿ.

13. Case Study (**Compulsory**) :

Apeksha of Dharwad sent goods to Madhu of Mundargi valued Rs. 2,25,000. Apeksha incurred Rs. 23,000 for freight and Rs. 7,000 for insurance in sending them. Madhu paid Rs. 5,000 for octroi and Rs. 10,000 for selling expenses.

Apeksha received on account sales from Madhu which showed that entire goods were sold for Rs. 4,00,000 (out of which credit sales were Rs. 50,000). Madhu collected only Rs. 44,000 from the debtors and informed that Rs. 6,000 are totally irrecoverable (i.e. bad debt). She was entitled to an ordinary commission at 10% on sales.

Prepare consignment account assuming that :

Case 1 : Delcredere commission was not given to Madhu.

Case 2 : 4% Delcredere commission on total sales was given.

ಪ್ರಕರಣ ಅಧ್ಯಯನ (ಕಡ್ಡಾಯ) :

ಧಾರವಾಡದ ಅಪೇಕ್ಷಾ ಎಂಬುವರು ಮುಂಡರ್ಗಿಯ ಮಧು ಎಂಬುವವರಿಗೆ ರೂ. 2,25,000 ಮೌಲ್ಯದ ಸರಕುಗಳನ್ನು ರವಾನಿಸಿದ್ದಾರೆ. ಅಪೇಕ್ಷಾ ಅವರು ರೂ. 23,000 ಬಾಡಿಗೆ ಮತ್ತು ರೂ. 7,000 ವಿಮಾ ಹಣವನ್ನು ಸರಕುಗಳ ರವಾನೆಗಾಗಿ ಖರ್ಚು ಮಾಡಿದ್ದಾರೆ. ಮಧು ಅವರು ರೂ. 5,000 ಸುಂಕ ಮತ್ತು ರೂ. 10,000 ಮಾರಾಟ ವೆಚ್ಚಕ್ಕಾಗಿ ಹಣವನ್ನು ನೀಡಿದ್ದಾರೆ.

ಮಧು ಅವರಿಂದ ಅಪೇಕ್ಷಾ ಅವರು ಮಾರಾಟ ಪಟ್ಟಿಯನ್ನು ಪಡೆದದ್ದು. ಎಲ್ಲಾ ಸರಕುಗಳನ್ನು ರೂ. 4,00,000 ಗಳಿಗೆ ಮಾರಾಟ ಮಾಡಿದ್ದಾರೆ. (ಅವುಗಳಲ್ಲಿ ಉದ್ದರಿ ಮಾರಾಟ ರೂ. 50,000) ಎಂದು ನಮೂದಿಸಲಾಗಿದೆ. ಮಧು ಅವರು ಸಾಲಗಾರರಿಂದ ಕೇವಲ ರೂ. 44,000 ವಸೂಲು ಮಾಡಲು ಸಮರ್ಥರಾಗಿದ್ದಾರೆ ಮತ್ತು ರೂ. 6,000 ಗಳನ್ನು ವಸೂಲು ಮಾಡಲು ಸಂಪೂರ್ಣ ಅಸಮರ್ಥರಾಗಿದ್ದಾರೆ (ಅಂದರೆ ಕರಡು ಸಾಲ). ಅವರು ತಮ್ಮ ಮಾರಾಟದ ಮೇಲೆ ಶೇ. 10 ರಂತೆ ಸಾಧಾ ದಲ್ಲಾಳಿ ಪಡೆಯಲು ಅರ್ಹರಾಗಿದ್ದಾರೆ.

ಈ ಕೆಳಗಿನ ಉದಾಹರಣೆಯ ಆಧಾರದ ಮೇಲೆ ಸರಕುಗಳ ರವಾನೆಯ ಖಾತೆಯನ್ನು ತಯಾರಿಸಿರಿ :

ಪ್ರಕರಣ 1 : ಮಧು ಅವರಿಗೆ ಡೆಲ್‌ಕ್ರೆಡರ್ ಕಮೀಷನ್ ನೀಡಲಾಗಿಲ್ಲ.

ಪ್ರಕರಣ 2 : ಮಧು ಅವರಿಗೆ ಒಟ್ಟು ಮಾರಾಟದ ಮೇಲೆ ಶೇ. 4ರ ಡೆಲ್‌ಕ್ರೆಡರ್ ಕಮೀಷನ್ ನೀಡಲಾಗಿದೆ.